



QP. Code: 48142

Reg. No.

U I S A T 2 3 C 0 0 1 0

**VI Semester B.Com. (NEP Regular) Degree Examination,  
May / June 2026**

**COMMERCE**

**Paper : Income Tax Law and Practice-II**

Time : 2 Hrs

Max. Marks : 60

**Instructions: ಸೂಚನೆಗಳು:**

- 1) Answer all the questions according to Internal choice.  
ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.
- 2) Question No.11 Section-D is compulsory.  
ವಿಭಾಗ-ಡಿ ಕಡ್ಡಾಯವಾಗಿದೆ.
- 3) Use simple calculator is allowed.  
ಸರಳ ಕಲ್ಕುಲೇಟರ್‌ನ್ನು ಅನುಮತಿಸಲಾಗಿದೆ.

**SECTION - A ವಿಭಾಗ - ಎ**

**I. Answer any FIVE of the following.**

(5x2=10)

ಕೆಳಗಿನವುಗಳಲ್ಲಿ ಬೇಕಾದ ಐದಕ್ಕೆ ಉತ್ತರಿಸಿರಿ.

- a. What is Profession?  
ವೃತ್ತಿ ಎಂದರೇನು?
- b. What is short term Capital Gain?  
ಅಲ್ಪಾವಧಿ ಬಂಡವಾಳದ ಲಾಭವೆಂದರೇನು?
- c. What is interhead Set-off?  
ಆಂತರಿಕ ಶೀರ್ಷಿಕೆಗಳ ಹೊಂದಾಣಿಕೆ ಕಡಿತ ಎಂದರೇನು?
- d. What are Casual incomes?  
ಆಕಸ್ಮಿಕ ಆದಾಯಗಳಾವುವು?
- e. What is e-filing of return?  
ರಿಟರ್ನ್ ಇ-ಫೈಲಿಂಗ್ ಎಂದರೇನು?
- f. Expand - i) CBDT ii) PAN  
i) CBDT ii) PAN ವಿಸ್ತರಿಸಿರಿ.
- g. Give any two examples of professional income of a medical practitioner.  
ವೈದ್ಯಕೀಯ ವೃತ್ತಿಯ ಆದಾಯಗಳ ಎರಡು ಉದಾಹರಣೆಗಳನ್ನು ಕೊಡಿರಿ.

**SECTION - B ವಿಭಾಗ - ಬಿ**

**II. Answer any THREE of the following:**

(3x5=15)

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. Describe the situations in which 'PAN' is required.  
ಯಾವ ಸಂದರ್ಭಗಳಲ್ಲಿ 'PAN' ಅಗತ್ಯವಿರುತ್ತದೆ ಎಂಬುದನ್ನು ವಿವರಿಸಿ.

3. From the following information of a Chartered Accountant, Compute taxable income from profession for the assessment year 2025-26:

| Receipts                   | Rs.             | Payments                | Rs.             |
|----------------------------|-----------------|-------------------------|-----------------|
| To Balance b/d             | 40,000          | By Salary to clerks     | 25,000          |
| " Consultation fees        | 3,00,000        | " Office rent           | 30,000          |
| " Gifts from clients       | 25,000          | " Donation              | 10,000          |
| " Gifts from Mother-in-law | 20,000          | " Professional Tax      | 5,000           |
| " Audit fees               | 32,000          | " Professional Books    | 15,000          |
|                            |                 | " Purchase of Car       | 2,25,000        |
|                            |                 | " Car expenses (Office) | 10,000          |
|                            |                 | " Balance c/d           | 97,000          |
| <b>Total</b>               | <b>4,17,000</b> | <b>Total</b>            | <b>4,17,000</b> |

Allow Depreciation on Books at 40%.

ಲೆಕ್ಕ ಪರಿಶೋಧಕರೊಬ್ಬರ ಈ ಕೆಳಗಿನ ಮಾಹಿತಿಯಿಂದ ಕರಾಕರಣೆ ವರ್ಷ 2025-26ರ ವೃತ್ತಿಯಿಂದ ಬರುವ ಆದಾಯವನ್ನು ಲೆಕ್ಕ ಹಾಕಿರಿ:

| ಆಯಗಳು              | ರೂ.             | ವ್ಯಯಗಳು                | ರೂ.             |
|--------------------|-----------------|------------------------|-----------------|
| ಪ್ರಾರಂಭ ಶಿಲ್ಕು     | 40,000          | ಗುಮಾಸ್ತರಿಗೆ ಸಂಬಳ       | 25,000          |
| ಸಲಹಾ ಫೀ            | 3,00,000        | ಕಛೇರಿ ಬಾಡಿಗೆ           | 30,000          |
| ಗ್ರಾಹಕರಿಂದ ಉಡುಗೊರೆ | 25,000          | ದೇಣಿಗೆಗಳು              | 10,000          |
| ಅತ್ತೆಯಿಂದ ಉಡುಗೊರೆ  | 20,000          | ವೃತ್ತಿಯ ತೆರಿಗೆ         | 5,000           |
| ಲೆಕ್ಕ ಪರಿಶೋಧನೆಯ ಫೀ | 32,000          | ವೃತ್ತಿಯ ಪುಸ್ತಕಗಳು      | 15,000          |
|                    |                 | ಕಾರು ಖರೀದಿ             | 2,25,000        |
|                    |                 | ಕಾರಿನ ಖರ್ಚುಗಳು (ಕಛೇರಿ) | 10,000          |
|                    |                 | ಕೊನೆಯ ಶಿಲ್ಕು           | 97,000          |
| <b>ಒಟ್ಟು</b>       | <b>4,17,000</b> | <b>ಒಟ್ಟು</b>           | <b>4,17,000</b> |

ಪುಸ್ತಕಗಳ ಮೇಲಿನ ಸವಕಳಿಯನ್ನು 40% ರಷ್ಟು ಅನುಮತಿಸಿ.

4. Compute the taxable Capital Gain of Mr. Vishal for the Assessment Year 2025-26.

| Particulars         | Jewellery  |
|---------------------|------------|
| Year of acquisition | 2001-2002  |
| Cost of acquisition | ₹3,00,000  |
| Selling Expenses    | ₹10,000    |
| Date of Sale        | 20.05.2024 |
| Sale Proceeds       | ₹27,10,000 |

The cost inflation index for the year 2001-02 and 2024-25 were 100 and 363.

ಶ್ರೀ ವಿಶಾಲ ಇವರ 2025-26ನೇ ಕರಾಕರಣಿ ವರ್ಷದ ಬಂಡವಾಳ ಲಾಭವನ್ನು ಲೆಕ್ಕ ಹಾಕಿರಿ:

| ವಿವರಗಳು        | ಆಭರಣ         |
|----------------|--------------|
| ಸ್ವಾಧೀನದ ವರ್ಷ  | 2001-2002    |
| ಸ್ವಾಧೀನದ ವೆಚ್ಚ | ರೂ.3,00,000  |
| ಮಾರಾಟದ ವೆಚ್ಚ   | ರೂ.10,000    |
| ಮಾರಾಟದ ದಿನಾಂಕ  | 20.05.2024   |
| ಮಾರಾಟದ ಆದಾಯ    | ರೂ.27,10,000 |

2001-2002 ಮತ್ತು 2024-2025ರ ಹಣಕಾಸು ವರ್ಷಗಳ ವೆಚ್ಚದ ಹಣದುಬ್ಬರ ಸೂಚ್ಯಂಕಗಳು ಕ್ರಮವಾಗಿ 100 ಮತ್ತು 363 ಆಗಿವೆ.

5. Smt. Nanda furnishes the following details for the previous year ending 31.03.2025:

|                                             |          |
|---------------------------------------------|----------|
| a) Interest on Government Securities        | ₹ 10,000 |
| b) Winning from Lotteries (Net)             | ₹ 35,000 |
| c) Dividend from Indian Company             | ₹ 12,000 |
| d) Interest on debentures of ABC Ltd. (Net) | ₹ 4,500  |
| e) Income from non-agricultural land        | ₹ 25,000 |

Compute her income from other sources for the assessment year 2025-26.

31.03.2025ರ ಆದಾಯ ವರ್ಷ ಕೊನೆಗೊಳ್ಳುವುದಕ್ಕೆ ಶ್ರೀಮತಿ ನಂದಾ ಇವರು ಈ ಕೆಳಗಿನ ಮಾಹಿತಿಯನ್ನು ನೀಡಿದ್ದಾರೆ:

|                                               |            |
|-----------------------------------------------|------------|
| a) ಸರ್ಕಾರಿ ಭದ್ರತೆ ಪತ್ರಗಳ ಮೇಲಿನ ಬಡ್ಡಿ          | ರೂ. 10,000 |
| b) ಲಾಟರಿಯಿಂದ ಗೆಲುವು (ನಿವ್ವಳ)                  | ರೂ.35,000  |
| c) ಭಾರತೀಯ ಕಂಪನಿಯಿಂದ ಪಡೆದ ಲಾಭಾಂಶ               | ರೂ. 12,000 |
| d) ಎಬಿಸಿ ಕಂಪನಿಯ ಡಿಬೆಂಚರ್‌ಗಳ ಮೇಲಿನ ಬಡ್ಡಿ (Net) | ರೂ. 4,500  |
| e) ಕೃಷಿಯೇತರ ಭೂಮಿಯಿಂದ ಪಡೆದ ಆದಾಯ                | ರೂ.25,000  |

ಕರಾಕರಣಿ ವರ್ಷ 2025-26ಕ್ಕೆ ಇವರ ಇತರ ಮೂಲಗಳಿಂದ ಬಂದ ಆದಾಯವನ್ನು ಲೆಕ್ಕ ಹಾಕಿರಿ.

6. Mr. Mallikarjun submits the following information pertaining to the previous year 2024-25:

|                                      |            |
|--------------------------------------|------------|
| a) Income from salary                | ₹ 7,20,000 |
| b) Winning from Lottery (Gross)      | ₹ 1,00,000 |
| c) Short term Capital Gain           | ₹ 90,000   |
| d) Long term Capital Gain            | ₹ 2,00,000 |
| e) Interest on Government Securities | ₹ 6,000    |
| f) Dividend from Tata Company        | ₹ 10,000   |

Compute his total income for the assessment year 2025-26, assuming that, he does not opt to be taxed U/S 115BAC.

ಆದಾಯ ವರ್ಷ 2024-25ಕ್ಕೆ ಸಂಬಂಧಿಸಿದಂತೆ ಶ್ರೀ ಮಲ್ಲಿಕಾರ್ಜುನ ಈ ಕೆಳಗಿನ ಮಾಹಿತಿಯನ್ನು ನೀಡಿದ್ದಾರೆ:

|                                      |              |
|--------------------------------------|--------------|
| a) ವೇತನ ಆದಾಯ                         | ರೂ. 7,20,000 |
| b) ಲಾಟರಿಯಿಂದ ಗೆಲುವು (ಒಟ್ಟು)          | ರೂ. 1,00,000 |
| c) ಅಲ್ಪಾವಧಿ ಬಂಡವಾಳ ಲಾಭ               | ರೂ. 90,000   |
| d) ದೀರ್ಘಾವಧಿ ಬಂಡವಾಳ ಲಾಭ              | ರೂ. 2,00,000 |
| e) ಸರ್ಕಾರಿ ಭದ್ರತಾ ಪತ್ರಗಳ ಮೇಲಿನ ಬಡ್ಡಿ | ರೂ. 6,000    |
| f) ಟಾಟಾ ಕಂಪನಿಯಿಂದ ಲಾಭಾಂಶ             | ರೂ. 10,000   |

ಕರಾಕರಣಿಯ ವರ್ಷ 2025-26ರ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ. ಇವರು ಸೆಕ್ಷನ್ 115BAC ಅಡಿಯಲ್ಲಿ ತೆರಿಗೆ ವಿಧಿಸಲು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಭಾವಿಸಿ.

## SECTION - C ವಿಭಾಗ - ಸಿ

## III. Answer any TWO of the following questions.

(2x10=20)

ಕೆಳಗಿನ ಯಾವುದಾದರೂ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

7. Write a short note on the following:

- Permanent Account Number (PAN)
- E-filing of Income Tax Returns

ಈ ಕೆಳಗಿನ ವಿಷಯಗಳ ಬಗ್ಗೆ ಟಿಪ್ಪಣಿ ಬರೆಯಿರಿ:

- ಶಾಸ್ವತ ಖಾತೆ ಸಂಖ್ಯೆ (PAN).
- ಆದಾಯ ತೆರಿಗೆ ರಿಟರ್ನ್‌ನ ಇ-ಫೈಲಿಂಗ್

8. Mr. Maruthi of Dharwad furnishes the following information for the previous year 2024-25 in connection with a capital asset:

|                  |            |
|------------------|------------|
| Year of purchase | 2003-04    |
| Cost of purchase | ₹3,21,000  |
| Date of Sale     | 05.04.2024 |
| Selling Expenses | ₹13,000    |
| Selling price    | ₹28,54,000 |

He purchased a new residential house for ₹8,91,000 on 5.4.2024. The cost inflation index for the previous year 2003-04 = 109 and 2024-25 = 363.

Compute his taxable capital gain for the assessment year 2025-26, if

- The capital asset sold is Residential building
- The Capital asset sold are shares.

ಧಾರವಾಡದ ಶ್ರೀಮಾರುತಿಯವರು 2024-25ನೇ ಆದಾಯ ವರ್ಷಕ್ಕೆ ಸಂಬಂಧಿಸಿದ ಒಂದು ಬಂಡವಾಳ ಆಸ್ತಿಯ ಮಾಹಿತಿಯನ್ನು ಈ ಕೆಳಗಿನಂತೆ ಕೊಟ್ಟಿದ್ದಾರೆ:

|              |              |
|--------------|--------------|
| ಖರೀದಿ ವರ್ಷ   | 2003-04      |
| ಖರೀದಿ ವೆಚ್ಚ  | ರೂ.3,21,000  |
| ಮಾರಿದ ದಿನಾಂಕ | 05.04.2024   |
| ಮಾರಾಟದ ಖರ್ಚು | ರೂ.13,000    |
| ಮಾರಿದ ಬೆಲೆ   | ರೂ.28,54,000 |

ಶ್ರೀ ಮಾರುತಿಯವರು ಒಂದು ಹೊಸ ವಾಸದ ಮನೆಯನ್ನು ದಿನಾಂಕ 5-4-2024 ರಂದು ರೂ.8,91,000ಗೆ ಖರೀದಿಸಿದ್ದಾರೆ. ವೆಚ್ಚ ಹಣದುಬ್ಬರ ಸೂಚ್ಯಂಕವು 2003-04ನೇ ವರ್ಷಕ್ಕೆ 109 ಮತ್ತು 2024-25ನೇ ವರ್ಷಕ್ಕೆ 363 ಇರುತ್ತದೆ.

2025-26ನೇ ಕರಾಕರಣೆಯ ವರ್ಷಕ್ಕೆ ತೆರಿಗೆಗೆ ಒಳಪಡಿಸಬಹುದಾದ ಬಂಡವಾಳ ಲಾಭವನ್ನು ಕಂಡುಹಿಡಿಯಿರಿ. ಒಂದು ವೇಳೆ,

- ಮಾರಿದ ಬಂಡವಾಳದ ಆಸ್ತಿಯು ವಾಸದ ಕಟ್ಟಡವಾಗಿದ್ದರೆ
- ಮಾರಿದ ಬಂಡವಾಳದ ಆಸ್ತಿಯು ಶೇರುಗಳಾಗಿದ್ದರೆ.

9. Mr. Ravi has furnished the following information of his incomes for the previous year 2024-25 and his investments:

- Dividend from Indian Company ₹25,000
- Ground rent of ₹50,000 on Mining Land
- Dividend from Foreign Company ₹9,000
- Salary ₹50,000 per month as MLA
- Winnings from lottery (Net) ₹70,000

- f) Income from undisclosed sources ₹15,000
- g) Directors fees ₹10,000
- h) ₹90,000, 8% Karnataka Government Bonds
- i) ₹40,000, 7% Capital Investment Bonds
- j) ₹82,000, 10% Tax Free Commercial Securities
- k) ₹60,000, 12% Bangalore Development Authority Bonds

He claims the following expenses:

- i) Collection charges paid to the banker ₹300.
- ii) Interest on loan for purchasing securities ₹3,000.

Compute his Income from other sources for the Assessment Year 2025-26.

ಶ್ರೀ ರವಿಯವರು ಹಿಂದಿನ ವರ್ಷ 2024-25ರ ತಮ್ಮ ಆದಾಯಗಳ ಮತ್ತು ಹೂಡಿಕೆಗಳ ಮಾಹಿತಿಯನ್ನು ಈ ಕೆಳಗಿನಂತೆ ಒದಗಿಸಿರುತ್ತಾರೆ:

- a) ಭಾರತೀಯ ಕಂಪನಿಯಿಂದ ಲಾಭಾಂಶ ರೂ.25,000
- b) ಗಣಿಯ ಸಲುವಾಗಿ ಬಂದಂತಹ ಭೂ ಬಾಡಿಗೆ ರೂ.50,000
- c) ವಿದೇಶಿ ಕಂಪನಿಯಿಂದ ಲಾಭಾಂಶ ರೂ.9,000
- d) ವಿಧಾನ ಸಭೆ ಸದಸ್ಯನಾಗಿ ಪಡೆದ ವೇತನ ರೂ.50,000 ಪ್ರತಿ ತಿಂಗಳು
- e) ಲಾಟರಿಯಿಂದ ಬಂದ ಲಾಭ (ನಿವ್ವಳ) ರೂ.70,000
- f) ಬಹಿರಂಗ ಪಡಿಸಿದ ಮೂಲಗಳಿಂದ ಬಂದಿರುವ ಆದಾಯ ರೂ.15,000
- g) ನಿರ್ದೇಶಕರ ಫೀ ರೂ.10,000
- h) ರೂ.90,000, 8% ಕರ್ನಾಟಕ ಸರ್ಕಾರಿ ಬಾಂಡುಗಳು
- i) ರೂ.40,000, 7% ಬಂಡವಾಳ ವಿನಿಯೋಜನೆ ಬಾಂಡುಗಳು
- j) ರೂ.82,000, 10% ಕರೆ ವಿಮುಕ್ತಿ ಹೊಂದಿದ ಕಂಪನಿಯ ಭದ್ರತೆ ಪತ್ರಗಳು
- k) ರೂ.60,000, 12% ಬೆಂಗಳೂರು ಅಭಿವೃದ್ಧಿಯ ಪ್ರಾಧಿಕಾರ ಬಾಂಡುಗಳು

ಅವರು ಈ ಕೆಳಗಿನ ವೆಚ್ಚಗಳನ್ನು ಮಾಡಿದ್ದಾರೆ

- i) ಬಡ್ಡಿ ವಸೂಲಿ ಮಾಡಲು ಬ್ಯಾಂಕರಿಗೆ ಕೊಟ್ಟಿದ್ದು ರೂ.300
- ii) ಭದ್ರತಾ ಪತ್ರಗಳನ್ನು ಕೊಳ್ಳಲು ಮಾಡಿದ ಸಾಲದ ಮೇಲಿನ ಬಡ್ಡಿ ರೂ.3,000

ಶ್ರೀ ರವಿರವರ 2025-26ರ ಮೌಲ್ಯಮಾಪನ ವರ್ಷಕ್ಕೆ ಇತರ ಮೂಲಗಳಿಂದ ಬಂದ ಆದಾಯವನ್ನು ಲೆಕ್ಕ ಹಾಕಿರಿ.

10. Smt. Anupama is an individual and a resident assessee. The details of her income for the previous year 2024-25 were as follows:

- a) Gross Salary ₹9,00,000
- b) Income from house property (Computed) ₹85,000
- c) Loss from Self occupied property ₹25,000
- d) Long term Capital Gain ₹3,50,000
- e) Short term Capital Loss ₹50,000
- f) Income from other sources:
  - i) Winning from lottery (Gross) ₹1,00,000
  - ii) ₹80,000, 10% Tax Free Commercial Securities
  - iii) Royalty from Mining ₹70,000

Compute her Total Income for the assessment year 2025-26.

ಶ್ರೀಮತಿ ಅನುಪಮಾ ಒಬ್ಬ ಭಾರತೀಯ ನಿವಾಸಿ ವ್ಯಕ್ತಿಯಾಗಿದ್ದು, ಅವರ ಹಿಂದಿನ ವರ್ಷ 2024-25ರ ಆದಾಯಗಳ ವಿವರ ಈ ಕೆಳಗಿನಂತಿದೆ:

- ಒಟ್ಟು ಸಂಬಳ ರೂ.9,00,000
- ಮನೆಯ ಆಸ್ತಿಯಿಂದ ಆದಾಯ (ಲೆಕ್ಕಿಸಿದ) ರೂ.85,000
- ವಾಸಿಸಿದ ಮನೆಯ ಆಸ್ತಿಯಿಂದ ನಷ್ಟ ರೂ.25,000
- ದೀರ್ಘಾವಧಿ ಬಂಡವಾಳದ ಲಾಭ ರೂ.3,50,000
- ಅಲ್ಪಾವಧಿ ಬಂಡವಾಳದ ನಷ್ಟ ರೂ.50,000
- ಇತರೇ ಮೂಲಗಳಿಂದ ಬಂದಿರುವ ಆದಾಯಗಳು:
  - ಲಾಟರಿ ಗೆಲುವಿನಿಂದ ಬಂದ ಆದಾಯ (ಒಟ್ಟು) ರೂ.1,00,000
  - ರೂ.80,000, 10% ಕರ ವಿಮುಕ್ತಿ ಹೊಂದಿದ ಕಂಪನಿಯ ವಾಣಿಜ್ಯ ಭದ್ರತಾ ಪತ್ರಗಳು
  - ಗಣಿಗಾರಿಕೆಯಿಂದ ಬರುವ ರಾಜ್ಯಧನ ರೂ.70,000

ಶ್ರೀಮತಿ ಅನುಪಮಾ ಅವರ 2025-26ರ ಮೌಲ್ಯಮಾಪನ ವರ್ಷಕ್ಕೆ ಒಟ್ಟು ಆದಾಯವನ್ನು ಲೆಕ್ಕ ಹಾಕಿರಿ.

#### SECTION - D ವಿಭಾಗ - ಡಿ

(1x15=15)

#### IV. Case Study - Compulsory Question. ಕಡ್ಡಾಯ ಪ್ರಶ್ನೆ - ಪ್ರಕರಣ ಅಧ್ಯಯನ

The following is the profit and loss account of Mr. Abhishek for the previous year 2024-25:

| Particulars                | ₹               | Particulars             | ₹               |
|----------------------------|-----------------|-------------------------|-----------------|
| To Salaries                | 65,000          | By Gross Profit         | 3,00,000        |
| " Interest on capital      | 10,000          | " Recovery of bad debts | 30,000          |
| " General Expenses         | 16,000          | " Profit on sale of car | 60,000          |
| " Bad debts                | 13,000          | " Dividends             | 10,000          |
| " Advertisement            | 18,000          | " Gifts on Birthday     | 20,000          |
| " Insurance Premium (Fire) | 4,000           |                         |                 |
| " Depreciation             | 12,000          |                         |                 |
| " Reserve for bad debt     | 15,000          |                         |                 |
| " Income Tax               | 15,000          |                         |                 |
| " Donation                 | 15,000          |                         |                 |
| " Car expenses             | 16,000          |                         |                 |
| " Net Profit               | 2,21,000        |                         |                 |
| <b>Total</b>               | <b>4,20,000</b> | <b>Total</b>            | <b>4,20,000</b> |

#### Additional Information:

- Salaries include ₹15,000 being salary to proprietor
- Depreciation allowable as per IT Rules ₹7,000
- Recovery of bad debts disallowed in the earlier years.

#### Questions:

- Compute his income from business for the Assessment Year 2025-26, assume that, he does not opt to be taxed U/S 115BAC
- Identity any FOUR disallowed expenses as per the income tax act from the above case.

ಶ್ರೀ ಅಭಿಷೇಕ್‌ರವರ ಹಿಂದಿನ ಕರಾಕರಣೆಯ ವರ್ಷ 2024-25ರ ಲಾಭ ಮತ್ತು ನಷ್ಟದ ಖಾತೆಯ ಮಾಹಿತಿಯು ಈ ಕೆಳಗಿನಂತಿದೆ:

| ವಿವರಗಳು             | ರೂ.             | ವಿವರಗಳು                 | ರೂ.             |
|---------------------|-----------------|-------------------------|-----------------|
| ಸಂಬಳ                | 65,000          | ಒಟ್ಟು ಲಾಭ               | 3,00,000        |
| ಬಂಡವಾಳದ ಮೇಲಿನ ಬಡ್ಡಿ | 10,000          | ಮುಳುಗಡೆ ಸಾಲದ ವಸೂಲಿ      | 30,000          |
| ಸಾಮಾನ್ಯ ವೆಚ್ಚಗಳು    | 16,000          | ಕರು ಮಾರಾಟದಿಂದ ಲಾಭ       | 60,000          |
| ಮುಳುಗಡೆ ಸಾಲಗಳು      | 13,000          | ಲಾಭಾಂಶ                  | 10,000          |
| ಜಾಹೀರಾತು            | 18,000          | ಹುಟ್ಟು ಹಬ್ಬದ ಉಡುಗೊರೆಗಳು | 20,000          |
| ವಿಮಾ ಕಂತು (ಅಗ್ನಿ)   | 4,000           |                         |                 |
| ಸವಕಳಿ               | 12,000          |                         |                 |
| ಮುಳುಗಡೆ ಸಾಲಗಳ ಮೀಸಲು | 15,000          |                         |                 |
| ಆದಾಯ ತೆರಿಗೆ         | 15,000          |                         |                 |
| ದೇಣಿಗೆಗಳು           | 15,000          |                         |                 |
| ಕಾರು ವೆಚ್ಚಗಳು       | 16,000          |                         |                 |
| ನಿವ್ವಳ ಲಾಭ          | 2,21,000        |                         |                 |
| <b>ಒಟ್ಟು ಮೊತ್ತ</b>  | <b>4,20,000</b> | <b>ಒಟ್ಟು ಮೊತ್ತ</b>      | <b>4,20,000</b> |

ಹೆಚ್ಚುವರಿ ಮಾಹಿತಿ:

- ಸಂಬಳದಲ್ಲಿ ರೂ.15,000 ಮಾಲೀಕರಿಗೆ ಸೇರಿದ ಸಂಬಳವಾಗಿದೆ.
- ಆದಾಯ ತೆರಿಗೆ ನಿಯಮಾನುಸಾರ ಸವಕಳಿ ರೂ.7,000
- ಮುಳುಗಡೆ ಸಾಲದ ವಸೂಲಿಯನ್ನು ಹಿಂದಿನ ವರ್ಷಗಳಲ್ಲಿ ನಿರಾಕರಿಸಲಾಗಿದೆ

ಪ್ರಶ್ನೆಗಳು:

- ಕರಾಕರಣೆಯ ವರ್ಷ 2025-26ಕ್ಕೆ ಅವರ ವ್ಯವಹಾರದಿಂದ ಬರುವ ಆದಾಯವನ್ನು ಲೆಕ್ಕಿಸಿ, ಅವರು ಸೆಕ್ಷನ್ 115BAC ಅಡಿಯಲ್ಲಿ ತೆರಿಗೆ ವಿಧಿಸುವ ಆಯ್ಕೆಯನ್ನು ಮಾಡಿಲ್ಲ ಎಂದು ಊಹಿಸಿ.
- ಮೇಲಿನ ಪ್ರಕರಣದ ಆಧಾರದ ಮೇಲೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನುಮತಿಸಿದ ಯಾವುದೇ ನಾಲ್ಕು ವೆಚ್ಚಗಳನ್ನು ಗುರುತಿಸಿ.

\* \* \*